

ಅದಕ್ಕೆ ಮಾಟೆನ್‌ ರೆಕ್ಕಿನ ಕೆರ್ಕೊಂಡ್ ಹೇಗೆದೆ  
ಅಂತಿದ್ದು. ಅವು ಹೆಚ್ಚೋ ಸ್ಪೃಲ್ ನೋಡಿ ನನ್ನ  
ಲೀಲಾನ ಗಂಡ ಮಾಟೆನ್‌ನ್ನಾ? ಅಥವಾ ರೆಕ್ಕಿನ್‌ನಾ?  
ಅಂತಾ ಡೌಟ್ ಬಂದು ಬಿಡ್ಡೋದು.

ତାଳପାଦି ସେଇନ ମାଦେଶ୍ୱରି ମେହା  
 ମେହାନାଲୀ କୁକୁଳୀ ଅପ୍ରକାଶ ନାମ  
 ସେଇ କନ୍ଦୁଦ ଚେଷ୍ଟା ନିମ୍ନ ସେଇ କନ୍ଦୁଦ ଚେଷ୍ଟା  
 ଅଂତା ଦିନା ଜଗା ଆଶ୍ରମ ଦିନା କହାତି ମାଗିଛୋ  
 କୈ ଶରୁକୁଳା ଅଧନ୍ତୁ ନମ୍ବୁ କିତ୍ତମାର୍ଗ  
 କହେ ଚୁଚ୍ଛାଗ ଅଧିକିବି. ଆହେ ମାଦେଶ୍ୱରି ମେହା  
 ଚୁପ୍ତିଗପନ୍ଥ ହଲ୍ଲା ଅଳିଦ୍ଵା ନାମୁ ‘ପିନ୍ଦ  
 ହଲ୍ଲାନେହ’ ଅଂତା ଅଣିଗିମୋଦୁ, ଅପ  
 ‘ଚୁଚ୍ଛାଗ ଅଂଦେ ଏଲ୍ଲାଗ ଚୁଚ୍ଛାକ୍ରା?’ ଅଂତ  
 ବ୍ୟୋମେଦୁ. ‘ନିମ୍ନ କହେ କନ୍ଦୁଦ ପରି ଇଲ୍ଲାପ’  
 ଅଂତା ନାମୁ, ‘ହୋ କଣ୍ଠ ଯୋଇ, ନିମ୍ନେ ପରି  
 ଇଲ୍ଲ’ ଅଂତା ଅପ୍ରକାଶ ଦିନା ଜଗାଳ.

ବଂଦ୍ର ଶଲି ନା କେବୁ ମୁଖିମୁହୂର୍ତ୍ତମ ନାହିଁ  
 ଚିକିତ୍ସାରେ ନେ ପେଟୋଗେ ନିର୍ମୀଳିଣ ଅଳା  
 ହୋଇଥାଏ ଛାଡ଼ି ତେଲୁଗୁ ମାତାଦେହ ଜୟଯା  
 ନାଯ୍ୟ ମୁଖ୍ୟମନ୍ତ୍ରୀ ବାହିଲ୍ଲେ କଲିପୁରୁ  
 ନା ଗାଦିଯାଲ୍ଲି ସ୍ଵପ୍ନ ଦୂର ହୋଇଦେଇଁ. ଅପରା  
 ଗାବରିଯାଲ୍ଲି ‘ରେଣ୍ଟିକା ହାବୁ ହାବୁ’ ଅଳା  
 ଜୀବରାଗି ପାଇଦୁ. ମୋଢ଼େ ହାବୁ ଅନ୍ତେ ନାହିଁ  
 ତଳେ ମେଲିଂଦ ବଂଦ୍ର କୋଣବୁ ତଣ୍ଣିନେ ନେଇନ୍ତି  
 ହୋଇଥାଏ ଭାବ ଅଗୁତ୍ତେ. ହାବୁ ଅନ୍ତେକୁ କବ୍ଜ  
 କି ମେଲେ ଭିତ୍ତେରୁ ଛାଇଦେଇଁ ନା ଗାଦି କେ ବିପ୍ର,  
 ଅପରା ଦୂରକ୍ଷେ ପକ୍ଷା ଅଳ ନେଗେଦ. ଦୂର ନିତୁ  
 ‘ଏଲ୍ଲି ଏଲ୍ଲି’ ଅଳା ସୁତ୍ରା କଞ୍ଚାଳିକିଲେ. ଅପରା  
 ‘ଅଲ୍ଲି ଅଲ୍ଲି’ ଅନ୍ଦୁ ଲାହାଙ୍କ ଏମନା କାହିଁଲି.  
 ‘ଏଲ୍ଲି?’ ଅନ୍ତେ, ‘ଅଲ୍ଲିଏଇ, ନିମ୍ନ ମେଲେ ନାହିଁ  
 ବିଦ୍ରିତୁ ତାଙ୍କ’ ନେଇଦ୍ରିନି, ବଂଦ୍ର ମୋଳିକେଲ  
 ହାମୁ. ମୁଲ୍ଲ ମେଯୋରିଦୁ ନ୍ତର କଦମ୍ବ ଭତାର  
 ଇତ୍ତୁ. ଧାରୀ ନା କନ୍ଦିଦ ହାବୁ ଅନ୍ତେ ଅଦୁ  
 ତେଲୁଗିନ ଆପରା. ଛଟ୍ଟିଲ୍ଲି ନନ୍ଦ ଗାଦିଯ କନ୍ଦି  
 ଦେଦୁ, ହ୍ୟାଙ୍କିଲ୍ଲ ମୋଟ୍ଟ ମୂଳି ମାତି ମାରି  
 ମଲଗଲ ତା ତେଲୁଗିନ ଆପେ କରନି.

ನಾನೋ ಕನ್ನಡ ಹುದ್ದಿ ಅಂದೆ ನನ್ನ ಕೇಲ್ಲ  
ವನು ಗೊತ್ತಾ? ತಮಿಶ್ಲ ಸ್ವ ಸಹಾಯ ಸಂಘರ್ಷಗೆ  
ಪ್ರಸ್ತುಕಗಳನ್ನ ಹೀಕೊ ಮಾಡೋಯ! ಸೋ ವಣಿ  
ಅಲ್ಲೂ? ತಮಿಶ್ಲ ಗಂಥನೆ ಗೊತ್ತಿಲ್ಲ, ಇನ್ನು ಬುಕ್ಕಾ  
ಹೇಗೆ ಹೀಕೊ ಮಾಡಿ? ಆಗ ಅಪ್ಪು ತಮಿಳಿಗ ನಮ್ಮ  
ತಿರುಮರುಗನ್ನ ಎಪ್ಪು ಸಹಾಯ ಮಾಡಿಯು  
ಅಂದೆ, ನಾ ಈಗ ತಮಿಶ್ಲ ಮಾತನಾಡಲು, ಸ್ವಲ್ಪ  
ಬರೆಯಲು ಕಲಿತಿದಿನಿ ಅಂದೆ ಅವರೇ ಕಾರಣ.  
ನಾ ಅವ್ವಿಗೆ ಕನ್ನಡ ಕಲ್ಪಿದೆ. ಮೊದಮೊದಲು  
ನಾ ಕನ್ನಡದಲ್ಲಿ ಮಾತಾಡಿದೆ ಅವರು ತಮಿಳಲ್ಲಿ  
ಮಾತಾಡೋಯರು. ಕೇಳೋರಿಗೆ ಒಳ್ಳೆ ಮಜಾ.  
ನಾವಿಬ್ಬಿ ಹೆಂಗೆ ಮಾತಾಡಿದ್ದಿ ಅಂತ ಸ್ವಾಯಲ್ಲಾ  
ಕೇಲ್ಲ.

‘ఎన్నా రేణుగా టిఫీనో అయిచో?’  
 ‘మాం సారో, ఆయ్యు. ఇవతో ఏనో  
 ఉగాలం?’  
 ‘ఇన్నుకా? బెజులట్టిలా ఒరు త్టేనిదా’

ಇರುಕ್ಕು ನೀಂಗೆ ವರ್ತಿಂಗಳಾ?

‘బతీఁని తడ్చిరి సారో. నాను ఆ కడేనే సంపు బుక్కు ఆడిట్గాగే బరోబేకు.’

‘ಆಮಾ? ನೀಂಗೆ ಯಾನ್ಯೆ ಪಾಶೇಂಕ್ಕಿಂಗ್ ಇಂ  
ಅಂಗೆ ರುಂಬಾ ಯಾನೆ ಪಾಕಲ್ಲಾ.’

‘ಹೌದಾ, ನಂಗಿ ಆನೆ ನೋಡೋದು ಅಂದ್ರೆ  
ತುಂಬಾ ಇವು ವರ್ತಿಸಿ ಹೇಳಿಗೊಂಡಿ’

ಸುತ್ತಮುತ್ತ ಇರೋರಿಗೆ ಒಂದ್ ಕಾಮಡಿ ಸೀನ್  
ಕೆಂಪು ಅಗ್ನಿ ಪ್ರಾಣ ವರುವಿವೆ ? ಇದೆ

**ଶ୍ରୀମଦ୍ଭଗବତ ପାଠ୍ୟର ନାମଙ୍କଳିତ ଚାରିତମାତ୍ରାଙ୍କ ପାଠ୍ୟର ପାଠ୍ୟର ପାଠ୍ୟର**

ನಾವ್ಯಾಸ್ತಾ ಲುಕ್ಕುಗಳನ್ನು ಕಾಣುವುದು ಒಂದು ಪ್ರಾಚೀನ ವಿಷಯ. ಈ ಸಾಹಿತ್ಯ ಬಾಧಕರು ಏರಿಯಾ ಸ್ವಲ್ಪ ತೆಲುಗು ಭಾಷೆನನ್ನು ಅಡ್ಡೋರು. ಜೊತೆಗೆ ಅಲ್ಲಿ ಸೋಲಿಗ ಮತ್ತು ಬಡಗ ಜಾನಾಗದವರು ಇರ್ಲೇಟ್ರಿಂದ ಸೋಲಿಗ ಭಾಷೆ, ಬಡಗ ಭಾಷೆನೂ ಜನ ಅಡ್ಡೋರು. ಯಾವುದೇ ಭಾಷೆ ಅಡ್ಡಿ, ಬರವಣಿಗೆ ಮಾತ್ರ ತಮಿಲ್ಲಲ್ಲಿ ಇರ್ಲೇದು. ನಮ್ಮ ಕೆಲ್ಲ ಸಮಾಜವೇವೆ ಅಂದ್ರೆ, ಸ್ವ-ಸಹಾಯ ಸಂಘಾನ್ಯ ಸಂಘಾನ್ಯನು, ಜಲಾನಯನ ಸಂಘಾನ್ಯನು ರಚಿಸಿ ಆ ಮೂಲಕ ಹಳ್ಳಿಗಳ ಬೆಳವಣಿಗೆಗೆ ಸಹಕಾರ ನೀಡೋದು. ನಾವು ಪ್ರೇರಿಷಣಲ್ಲಾ ಸೋಣಿಯಲ್ಲಾ ವರ್ಕಸ್‌. ಅದಕ್ಕೆ ಭಾಷೆ, ಜಾತಿ

## వీరప్పనో ఇద్దలూ ఆ జాగ;

ಅರೆಪಾಠ್ಯಂ ಅನುವ ಪ್ರಟಿ

ಉತ್ತರ ಕರ್ನಾಟಕ  
ಉದ್ದೇಶ ಸಂಸ್ಥೆ

ଗୋଟିଏ କରିବାକୁ ପାଇଲା

ଓଡ଼ିଆ ପ୍ରଦୀପ ମେନ୍ଦା ପରିଚେ

ବ୍ୟାକ୍ ପାଇଁ ଏହିପରିମାଣ

ಯಾವ್ಯಾ ನಿಮ್ಮೆ ಬೇಲಿ ಅಗಬಾದು, ಮನೆ ಉತ್ತರ ಬಿಟ್ಟುಳ್ಳ ಅಂಡೆ ಹೊರಗೆ ನಿತಾದ್ಯು ನಿವ್ಯ ಅವುಲ್ಲ ಬದಲಾವಣ ತಪೋಕು ಅಂತಾ ಹೇಳಿದ್ದಿಂದ ಭಾವೆ, ಜಾತಿ ವಿವರಿಸನ್ನ ನಾವು ಈಚ್ ಮಾಡ್ತೆ ಇಲ್ಲಿ, ತಮಿಳಭಾಷೆ ಬರವಣಿಗೆ ಭಾಷೆಯಾಗಿದ್ದು ಅಲ್ಲಿನ ಜಾಗತ್ತಿ ಅಪ್ಪಣಿ ಕ್ಷುದ್ರ ಮಾತನಾಡುವುದನ್ನು ಕೇಳುಲು ತುಂಬಾ ಮಿಷಿ ಆಗ್ತ್ರ ಇತ್ತು ಸೋಲಿಗರೇ ತುಂಬಿರುವ ಬೆಜಲ್ಟೀ, ದಿಂಬಿ ಉರುಗಳು ಧೇರ್ಚ್ ಸ್ವರ್ಗ. ದತ್ತ್ವಾರ್ಥಿದ್ವ ಮಹ್ಯ ಇರ್ಲೇ ಆ ಉರ್ಲಿ ಸೋಲಿಗ ಭಾವಯ್ಯ ಮಾತ್ರ ಭಾವೆ. ಇನ್ನೊಂದು ಕಡೆ ಬಂದ್ರೆ ದೇವನಾಧಪುರಂ, ಓಡಮಂಡೆ, ಇಲ್ಲಿಲ್ಲಾ ಬಡಗ ಜಾಂಗಂದ ಬಡಗ ಭಾವೆ. ದಿನಾ ಒಂದರಿಗೆ

ಉಲ್ಲರು, ದಿನಾ ಒಂಧರೂ ಭಾವೆ, ಒಂದೋಯಿ  
ತರದ ಉಲ್ಲಿಕೆ, ಪ್ರತಿದಿನ ಮೀಟಿಂಗು, ತೈನಿಗು,  
ಕ್ಯಾಂಪಸ್‌ಗೆ ಬಂದ್ರೆ ಹೈಂಡ್‌ ಹೊತೆ ಮಾತು ನಗು.  
ನನ್ನ ಕೊಲ್ಲೀಗೂ ಮಾಡೇನ್ನಾಮಿಗೂ ನನ್ನ  
ತಮಿಳು ತೆಲುಗು ಕಲ್ಯಿಯೊ ಹುಷ್ಚು. ಅರ್ಥಮಧರ್ಮ  
ತಮಿಳು ಕಲೀತಿದ್ದು. ಒಂದೊ ಸರ್, ಸಂಘ ಮೀಟಿಂಗ್‌ಗೂ  
ಮುಗಿದ ಮೇಲೆ ಇವು ಜನಗಳಿಗೆ ‘ನಾ ಕೊಂಚೆನ್  
ನೇರಂ ತೊಂಗಪ್ಪಾರೆ’ ಅಂದಿದ್ದಾರೆ. ಅಲ್ಲಿರೂರೂ

ನಗೇಶ್ ಸ್ವಾರ್ಪ್ ಮಾಡಿದರೆ. ‘ಮಲಗ್ನಿಲಿ  
ಅಂದ್ಯೇ ನೈರ್ಲಿಲ್’ ಅಂದ್ಯೇ, ‘ಸಾರ್ ತೊಂಗಪ್ಪಾರೆ  
ಅಂದ್ಯೇ ನೇಣ್ ಹಾಕೊತ್ತಿನಿ ಅಂತ ಅಥ ಆಗುತ್ತೇ.  
ತೊಂಗ ಪ್ಪಾರೆ ಅತ ಹೆಣ್ಣಬೇಕ್’ ಅಂದ್ಯುತ್ತೇ.  
ಆಗಿನಿಂದ ಮಾದೇಸ್ಹಾಮಿಗೆ ರಾತ್ರಿಯಾದ್ಯ ಸಾಕು  
‘ತೊಂಗಪ್ಪೇರಿಂಗ್ಕಾ? ’ ಅಂತ ಕೇಳಿ ನಗ್ಗಾಶದಿ.

ನಂತ್ರ ನಾ ಬಂದಧು ಮತ್ತೊಂದು ಬಾಡರ್‌  
ವರಿಯಾಗೆ. ಜೆತ್ತುದುಗ್ರ, ಬಳ್ಳಾರಿ, ದಾವಣಗೆರೆ  
ಮೂರು ಜೀಲ್ ಸೇರೋ ಸ್ಥಳದಲ್ಲಿ ನಮ್ಮ  
ಕಮ್‌ಭೂಮಿ. ಜೀಲ್ ಗೆಳಿಯರಾಗಿ ಸೀದ್ದು  
ಮಂಗಳೂರಿನ ಹೆಸಾ ದೆಮ್ಲೀಗೆ ಮತ್ತು ಶರಲ್  
ಹಿಕ್ಕೇರಾ ಇವರಿಭೂರ ಮಂಗಳೂರು ಭಾವೇಯಂತೂ  
ಅಬ್ಬು! ಶರಲ್ ಹೆಲ್ಲಿದ್ದಧು ಹಿಗೆ - 'ಅವರ  
ಮನೆಲ್ ಜೊರು ಜಗ್ಗ ಅಗಿ ಅವರ ಹೆಂಡತಿ  
ಕೊಗ್ಗು ಇದು ಮೇಡಂ' ಅಂದ್ರ, ನಾನು 'ಯಾರನ್ನ  
ಕೊಂಡು? ನಿಮ್ಮ ಕೊಂಡೆನ್ನಿ?' ಅಂದ್ರ,  
'ಅಯ್ಯೋ ಕೊಗೈಲುದು ಅಂದ್ರ ಅಳ್ಳಾದು ಮೇಡಂ'  
ಅನ್ನೊರು. ನಮ್ಮ ಬರಟಿ ಕನ್ನಡಕ್ಕೂ ಅವರ  
ಸೂತ್ರ ಕನ್ನಡಕ್ಕೂ ಬಟ್ಟೆ ಜೋಕ್ ಸೃಷ್ಟಿ ಆಗ್ತ  
ಇದ್ದು. ಇಲ್ಲಿಯ ಜನರ ಕನ್ನಡವರಂತೂ ತಂಬಾ  
ಬರಟಿ. ಜೊತೆಗೆ ತೆಲುಗು ಪ್ರಭಾವ ಜಾಸ್ತಿ. ಮನೆ  
ಷಿನ್ರಾ ಹುಡುಗು 'ಆಂಟಿ... ಅಮಾ ಹೇಳಿದ್ದು,  
ಮಂಬಿ ನೊಣಿ ಹೊಡು ಅಂಟಿ... ಅಮಾ ಹೇಳಿದ್ದು,  
ಪೆರುಗು ಹೊಡು' ಅಂತ ಬಿಂದು. 'ಯವ್ವಾ  
ವಿನಿದು' ಅಂತ ಮತ್ತೆ ಅವರ್ ಮನಿಗೆ ಹೋಗಿ  
ಅವರ್ ಅಮ್ಮೊ ಕೇಳಿ ಅಮೇಲೆ ಸಾಮಾನು ಕಳಿಸಿ  
ಕೊಡ್ದೇತಿತ್ತು.

ಅಲ್ಲಿ ಹೇಗೆ ಮಾತಾಪುರ್ತಿ ಅಂದ್ರೆ, ನಮ್ಮಾತ  
(ಗಂಡ) ಕೆಲ್ಲಕ್ಕೂ ಹೋಗ್ನಾನೆ ಈಗ್ಗೊ ಭರಾನೆ.  
ನಮ್ಮ ಅವು ರೊಟ್ಟಿ ಬಡಿಲಿಕ್ಕಾರ್ಲೆ. ಅವು  
ಡ್ಯೂಟೀ ಹೋಗ್ನಾನೆ! ತರ್ಕೆರಿಯಂದ ರಜಿ  
ಕೆಳಿಯಲು ಬುದ ಅಕ್ಕನ ಮಕ್ಕು ಗಾಬಿಯಂದ,  
'ಆಂಟಿ, ಅವು ಅವರ ಅಪ್ಪ ಅಮೃಗೆ ಅವು ಇವು  
ಅಂತಾರೀ!' ಅಂತಾ ವಿಶ್ವದ ಯಾವ್ಯೇ ಅದ್ಭುತ  
ನೋಡಿದ ರಿಂತ ನನಗೆ ವರದಿ ಷಟ್ಟಿಸುತ್ತಾರು. ನಮ್ಮ  
ಅಫೀಸಲ್ಲಿ ಕೆಲ್ಲ ಮಾಡೋ ರಾಘವೇಂದ್ರನಿಗೆ  
'ನನ್ನ ಜನವಾಪಾ ನೀವು. ದೊಡ್ಡೋರಿಗೆ ಬುದು,  
ಹೋದ ಅಲೀರಲ್ಲ' ಅಂದ್ರೆ, ಅವು ನನ್ನ ಕ್ಷಮೆ  
ಅಣಿಸುತ್ತಾನು. ಚಿತ್ರದುಗರ್ದ ಕಡೆ ಅಮೃ ಅವುನ  
ಬಗ್ಗೆ ಹೇಳಬೇಕಾದ್ದೆ 'ಅಮೃ ಬಂತು ಹೋತು, ಅವು  
ವಿ ಈ ಧರ ಅತಿವಿ. ನಿವ್ವ ಬಂತು ಹೋತು  
ಅಂತಿರಲ್ಲ ಅದ್ವಿತೀ ಬೆಟ್ಟರ್ ಬಿಡಿ ಮೇಡಂ,  
ಅಲ್ಲಾ ಬಂತು ಹೋತು ಅಂತಿರಲ್ಲ ಅಪ್ಪ ಅಮೃ  
ವನ್ನ ದಂಗಳಾ' ಅಂತಾ ನನ್ನೇ ಪ್ರಶ್ನೆ ಮಾಡಿ ನನ್ನ  
ಬಾಯಿ ಮುಚಿಸುತ್ತಿದ್ದು.

ବଳ୍ପୁରୀ ଶିଥାରେ ମୁଖି ବଂଦୁ ଜାଣିଦୟ  
ହିଁଦା ତିରୁଲ୍ଲନ୍ଦ ହିଁମେଯାଦ କୌଣସିଛୁ  
ଅଲ୍ଲିଯ କନ୍ଦ ଅଂତେ ଅପ୍ପଟି କନ୍ଦ.  
ହିଁଦି ମିଳ୍ଲ ଜିତେର୍କେ ହୋତର୍ ଅପ୍ପିତପ୍ପ ଜାଣିବା  
ହେଲିଶୁଷ୍ଟି ରଲିଲ୍ଲ. ନମର୍ ମନେ ଛନର୍ ନଳ  
ବଂଦୁ ମାତ୍ର, ଜାଲୁ ମାତ୍ରି ଅଂଦେ,  
ମୋଦମୋଦଲୁ ଅଧାନ୍ତି ଆଗିରିଲିଲ୍ଲ.  
‘ହେଯାରିଗ’ (ମୁଙ୍ଜାନ୍) ଏବ୍ଦୁ କୈଲ୍ ଚାଲା